

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಕುಲಶೇಗರಪ್ಪೆರುಮಾಳ್ ಅರುಳಿಚ್ಚೆಯ್
|| ಏರ್ಮಲಪ್ಪೂರ್ಂಗುಱಲ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಏರ್ಮಲಪೂರ್ಣಂಗುಟಲ್ ॥

ಆಯ್ಚಿಯರ್ ಊಡಿ ಆಮಲನೈ ಎಳ್ಳಲ್

‡ಏರ್ ಮಲರ್ ಪೂರ್ಣಂಗುಟಲ್ ಆಯರ್ ಮಾದರ್ *

ಎನೈ ಪ್ಪಲರ್ ಉಳ್ಳ ಇವ್ವಾರಿಲ್ * ಉನ್ಱ
ಮಾವುರ್ ತಱುವುದಱು * ಆಶೈಯಿನೈ
ಅಱಿಂದಱಿಂದೇ ಉನ್ಱ ಪೊಯೈ ಕ್ಕೇಟ್ಟು *
ಕೂರ್ ಮಱೈ ಪೋಲ್ ಪನಿ ಕ್ಕೂದಲ್ ಎಯ್ದಿ *
ಕೂಶಿ ನಡುಂಗಿ ಯಮುನೈ ಯಾಱೈಲ್ *
ವಾರ್ ಮಣಲ್ ಕುನ್ನಿಲ್ ಪುಲರ ನಿನ್ನೇ *
ವಾಶುದೇವಾ ! ಉನ್ ವರವು ಪಾತ್ತೇ (೧)

ಕೊಂಡೈ ಒಣ್ ಕಣ್ ಮಡವಾಳ್ ಒರುತ್ತಿ *
ಕೀಱೈ ಅಗತ್ತು ತ್ತಯಿರ್ ಕಡೈಯ -
ಕ್ಕಂಡು * ಒಲ್ಲೈ ನಾನುಂ ಕಡೈವನ್ ಎನ್ನು *
ಕಳ್ಳ ವಿಱಿಯೈ ವಿಱಿತ್ತು ಪ್ಪುಕ್ಕು *
ವಂಡಮರ್ ಪೂರ್ಣಂಗುಟಲ್ ತಾಱೊಂದುಲಾವ *
ವಾಣ್ಮುಗಂ ವೇರ್ಪ್ಪ ಚ್ಚಿವ್ವಾಯ್ ತ್ತುಡಿಪ್ಪ *
ತಣ್ ತಯಿರ್ ನೀ ಕಡೈಂದಿಟ್ಟ ವಣ್ಣಂ *
ತಾವೋದರಾ ! ಮೆಯ್ ಅಱಿವನ್ ನಾನೇ (೨)

ಕರುಮಲರ್ ಕ್ಕೂಂದಲ್ ಒರುತ್ತಿ ತನ್ನೈ *
ಕಡೈಕ್ಕಣಿತ್ತು * ಆಂಗೇ ಒರುತ್ತಿ ತನ್ನಾಲ್

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರಿ , ಱ್ಱೈ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ಱ್ರ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ಱ್ಱ, respectively.

ಮರುವಿ ಮನಂ ವೈತ್ತು * ಮಱ್ಱೊರುತ್ತಿ -
 ಕ್ಕುರೈತ್ತು * ಒರು ಪೇದೈಕ್ಕು ಪ್ಪೊಯ್ ಕುಱ್ಱಿತ್ತು *
 ಪುರಿಗುಲಲ್ ಮಂಗೈಯೊರುತ್ತಿ ತನ್ನೈ -
 ಪ್ಪುಣದಿ * ಅವಳುಕ್ಕುಂ ಮೆಯ್ಯೆ ಅಲ್ಲೈ *
 ಮರುದಿಱುತ್ತಾಯ್ ಉನ್ ವಳತ್ತಿಯೂಡೇ *
 ವಳಗಿನ್ಱದಾಲ್ ಉನ್ಱ ಮಾಯೈ ತಾನೇ (೩)

ತಾಯ್ ಮುಲೈ ಪ್ಪಾಲಿಲ್ ಅಮುದಿರುಕ್ಕು *
 ತವಱ್ಂದು ತಳರ್ ನಡೈ ಇಟ್ಟು ಚ್ಚೆನ್ನು *
 ಪೇಯ್ ಮುಲೈ ವಾಯ್ಚ್ಚೈತ್ತು ನಂಜೈ ಉಂಡು *
 ಪಿತ್ತನ್ ಎನ್ನೇ ಪಿಱರ್ ಏಶ ನಿನ್ಱಾಯ್ *
 ಆಯ್ಮಿಗು ಕಾದಲೋಡು ಯಾನ್ ಇರುಪ್ಪ *
 ಯಾನ್ ವಿಡ ವಂದ ಎನ್ ತೂದಿಯೋಡೇ *
 ನೀ ಮಿಗು ಪೋಗತ್ತೈ ನಂಗುಗಂದಾಯ್ *
 ಅದುವುಂ ಉನ್ ಕೋರಮ್ಬುಕ್ಕೇಱ್ಱುಂ ಅನ್ನೇ (೪)

ಮಿನ್ನೊತ್ತ ನುಣ್ಣೆಡೈಯಾಳೈ ಕ್ಕೊಂಡು *
 ವೀಂಗಿರುಳ್ ವಾಯ್ ಎನ್ಱನ್ ವೀದಿಯೂಡೇ *
 ಪೊನ್ನೊತ್ತ ಆಡೈ ಕುಕ್ಕೂಡಲಿಟ್ಟು *
 ಪೋಗಿನ್ಱ ಪೋದು ನಾನ್ ಕಂಡು ನಿನ್ನೇ *
 ಕಣ್ಣಿಱ್ಱವಳೈ ನೀ ಕಣ್ಣಾಲಿಟ್ಟು *
 ಕೈ ವಿಳಿಕ್ಕಿನ್ಱದುಂ ಕಂಡೇ ನಿನ್ನೇ *
 ಎನ್ನುಕ್ಕವಳೈ ವಿಟ್ಟಿಂಗು ವಂದಾಯ್ *
 ಇನ್ನಂ ಅಂಗೇ ನಡ ನಮ್ಮಿ ! ನೀಯೇ (೫)

ಮಱ್ ಪೋರು ತೋಳ್ ಉಡೈ ವಾಶುದೇವಾ *
 ವಲ್ವಿನೈಯೇನ್ ತುಯಿಲ್ ಕೊಂಡವಾಱೇ *
 ಇಱ್ಱೈ ಇರವಿಡೈ ಏಮತ್ತೆನ್ನೈ *
 ಇನ್ನಣೈ ಮೇಲ್ ಇಟ್ಟಗನ್ನು ನೀ ಪೋಯ್ *
 ಅಱ್ಱೈ ಇರವುಂ ಓರ್ ಪಿಱ್ಱೈ ನಾಳುಂ *
 ಅರಿವೈಯರೋಡುಂ ಅಣೈಂದು ವಂದಾಯ್ *

ಎಱ್ಱುಕ್ಕು ನೀ ಎನ್ ಮರುಂಗಿಲ್ ವಂದಾಯ್ *
 ಎಮ್ಮೆರುಮಾನ್ ! ನೀ ಎಱುಂದರುಳೇ (೬)

ಪೈಯರವಿನ್ ಅಣೈ ಪ್ಪಳ್ಳಿಯಿನಾಯ್ *
 ಪಂಡೈಯೋಂ ಅಲ್ಲೋಂ ನಾಂ * ನೀ ಉಗಕ್ಕುಂ
 ಮೈಯರಿ ಒಣ್ ಕಣ್ಣಿನಾರುಂ ಅಲ್ಲೋಂ *
 ಮೈಗಿ ಎಂ ಶೇರಿ ವರವೋಳಿ ನೀ *
 ಶೆಯ್ಯ ಉಡೈಯುಂ ತಿರುಮುಗಮುಂ *
 ಶೆಂಗನಿ ವಾಯುಂ ಕುಱಲುಂ ಕಂಡು *
 ಪೋಯ್ ಒರು ನಾಳ್ ಪಟ್ಟದೇ ಅಮ್ಮೆಯುಂ *
 ಪುಳ್ಳುವಂ ಪೇಶಾದೇ ಪೋಗು ನಮ್ಮೀ (೭)

ಎನ್ನೈ ವರುಗ ಎನ ಕ್ಕುಱ್ತಿಟ್ಟು *
 ಇನಮಲರ್ ಮುಲ್ಲೈಯಿನ್ ಪಂದರ್ ನೀಱಲ್ *
 ಮನ್ನಿ ಅವಳೈ ಪ್ಪುಣರ ಪ್ಪುಕ್ಕು *
 ಮಱ್ಱೆನ್ನೈ ಕ್ಕಂಡುಱಿಱಾ ನೆಗಿಱ್ಂದಾಯ್ *
 ಪೊನ್ನಿಱಿ ಆಡೈಯೈ ಕೈಯಿಲ್ ತಾಂಗಿ *
 ಪೋಯ್ ಅಚ್ಚಂ ಕಾಟ್ಟಿ ನೀ ಪೋದಿಯೇಲುಂ *
 ಇನ್ನಂ ಎನ್ ಕೈಯಗತ್ತೀಂಗೊರು ನಾಳ್ *
 ವರುದಿಯೇಲ್ ಎನ್ ಶಿನಂ ತೀರ್ವನ್ ನಾನೇ (೮)

ಮಂಗಲನಲ್ ವನಮಾಳೈ ಮಾರ್ವಿಲ್
 ಇಲಂಗ * ಮಯಿಲ್ ತಱೈ ಪ್ಪೀಲಿ ಶೂಡಿ *
 ಪೊಂಗಿಳ ಆಡೈ ಅರೈಯಿಲ್ ಶಾತ್ತಿ *
 ಪೂಂಗೊತ್ತು ಕ್ಕಾದಿಲ್ ಪುಣರಪ್ಪೆಯ್ದು *
 ಕೊಂಗುನಱುಂಗುಱಲಾಗಳೋಡು *
 ಕುಱೈಂದು ಕುಱಲ್ ಇನಿದೂದಿ ವಂದಾಯ್ *
 ಎಂಗಳುಕ್ಕೇ ಒರು ನಾಳ್ ವಂದೂದ *
 ಉನ್ ಕುಱಲಿನ್ ಇಶೈ ಪೋದರಾದೇ (೯)

‡ಅಲ್ಲಿ ಮಲರ್ ತ್ತಿರುಮಂಗೈ ಕೇಲ್ವರ್
 ತನ್ನೈ ನಯಂದು * ಇಳ ಆಯ್ ಚ್ಚಿಮಾರ್ಗಳ್ *
 ಎಲ್ಲಿ ಪ್ಪೊಱುದಿನಿಲ್ ಏಮತ್ತೂಡಿ *
 ಎಳ್ಳಿ ಉರೈತ್ತ ಉರೈಯದನೈ *
 ಕೊಲ್ಲಿ ನಗರ್ಕ್ಕಿಱೈ ಕೂಡಱ್ಕೋಮಾರ್ *
 ಕುಲಶೇರ್ಗರ್ ಇನ್ನಿಶೈಯಿಲ್ ಮೇವಿ *
 ಶೊಲ್ಲಿಯ ಇನ್ ತಮಿಱ್ ಮಾಲೈ ಪತ್ತುಂ *
 ಶೊಲ್ಲ ವಲ್ಲಾಕ್ಕಿಲ್ಲೈ ತುನ್ಬನ್ ತಾನೇ (೧೦)

|| ಕುಲಶೇರ್ಗರಪ್ಪೆರುಮಾಳ್ ತಿರುವಡಿಗಳೇ ಶರಣಂ ||